



ವಿ ವಿ



ಮುಗಿದ ಗಣತಿ; ಮುಗಿಯದ ಗಣಿತ!

ಆಯ ದಿನಗಳ ಗಣತಿಯಲ್ಲಿ, ಬಂಡಿಪುರ ಕಾಡಿನಲ್ಲಿ ಒಟ್ಟು 18 ಹುಲಿಗಳು ಲೆಕ್ಕೆಕೆ ಸಿಕ್ಕಿವೆ. ಅವುಗಳು ಮೌನ ಮುಖಗಳು ಪನನ್ನ ಹೇಳುತ್ತಿದ್ದವು. ನೆಮ್ಮೆದಿಯನ್ನೇ ಅಥವಾ ಆತಂಕವನ್ನೇ?

■ ಚತ್ತರ್ ಲೇಖನ: ಆರ್.ಕೆ. ಮಧು

ಹೀಲಿಯ ರಕ್ಷಣೆಗೆ ಮುಂದಾದರೆ ಕಾಡಿನ ರಕ್ಷಣೆ ಖಚಿತ. ಅದಕ್ಕೆಂದೇ ಸರ್ಕಾರ ಸದಾ ಹಲಿಗಳ ಮೇಲೊಂದು ಕಣ್ಣಿಟ್ಟಿರುತ್ತದೆ. ಈ ಹಿನ್ನೆಲೆಯಲ್ಲೇ ಜ್ಞಾನಿಗೆ ನಮ್ಮ ಕಾಡುಗಳಲ್ಲಿ ಹುಲಿ ಗಣತಿ ನಡೆಯಿತು.

ದೇಶದಾಢ್ಯಂ ಜನವರಿ 4 ರಿಂದ ಪೂರ್ಣಭವಾದ ಒಂದು ವಾರದ ಹುಲಿಗಣತಿ 13 ರಂದು ಮುಕ್ಕಾಯವಾಗಿದೆ. ಗಣತಿಗಾಗಿ ತಮೆಳುನಾದಿನ ಮಧುಮಲ್ಯ ಹಾಗು ಬಂಡಿಪುರದಲ್ಲಿ ಗಣತಿ ಮಾಡುವವರಿಗೆ 3 ದಿನಗಳ ಕಾರ್ಯಾಗಾರವಿತ್ತು. ಅಲ್ಲಿ ಕೇವಲ ಗಣತಿ ಮಾಡುವ ಕೆಲವನ್ನು ಹೇಳಲಾಯಿತು, ದಾಖಲೆಯ ನಿರೂಪಣೆಯ ಬಗ್ಗೆ ವಿವರ ನೀಡಲಾಯಿತು.

ಈ ಬಾರಿಯ ಹುಲಿ ಗಣತಿಯಲ್ಲಿ ಹಲವರಿಗೆ ಹುಲಿರಾಯ ದರ್ಶನ ನೀಡಿದ್ದಾನೆ. ಅವನ ದರ್ಶನದ ಮುಖಿಭಾವ ಎಷ್ಟು ಜನ ಗಣತಿದಾರರಿಗೆ ಅಭಿವಾಹಿತೊ ಗೊತ್ತಾಗಿಲ್ಲ. ಹುಲಿರಾಯ ಮೌನವಾಗಿ ನೋಡಿದನಂದರೆ ಅದು ಬರಿ ಮೌನವಲ್ಲ. ಅಲ್ಲಿ ಮಾನವಿದೆ.

ಹೀಲಿ ವೀನಾಶದಂಚಿನಲ್ಲಿರುವ ಪ್ರಾಣಿ. ಈ ಬಾರಿ ಕೇವಲ ಅದರ ಗಣತಿ ಮಾತ್ರವಲ್ಲದೇ, ಇತರ ಮಾಂಸಹಾರಿ, ಸಸ್ಯಾಹಾರಿ ಪ್ರಾಣಿಗಳು, ಗಿಡ, ಮರ, ಬೈ, ಹುಲ್ಲು, ಪಕ್ಷಿಗಳ ಗಣತಿಯೂ ಸೇರಿತ್ತು. ಇವುಗಳ ಸಾಂದ್ರತೆ ಕುರಿತಲ್ಲದೆ, ಕಾಡಿನ ಹೊರವಲಯದಲ್ಲಿ, ಹುಲಿ ಸಂರಕ್ಷಿತ ಪ್ರದೇಶವಲ್ಲಿದೆ ಇತರ ಕಾಡುಗಳು ಮತ್ತು ಹುಲಿ ಓಡಾಡುವ ಇತರ ಪ್ರದೇಶಗಳಲ್ಲಿಯೂ ಗಣತಿ ನಡೆದಿದೆ. ಮುಖ್ಯವಾಗಿ ಹುಲಿ ಇರುವ ಪ್ರದೇಶದಲ್ಲಿ ಮಾನವನ ಓಡಾಟ, ಸಾಕಷ್ಟುನಿಗಿಂತ ಇರುವ ಫೆಕ್ಕಲಾಟ, ಮಾನವನಿಂದ ಆಗಿರುವ ಹಾನಿಯ ಮೇಲೂ ಗಮನ ನೀಡಲಾಗಿದೆ. ಕಾಡಿನ ಮೇಲಿನ ಮಾನವನ ಅವಲಂಬನೆಯ

ವಿವರಗಳನ್ನು ದಾಖಲಿಸಲಾಗಿದೆ. ಹೀಗಾಗಿ ಈ ಸಲದ ಗಣತಿ ತುಸು ವಿಭಿನ್ನ, ವಿಶೇಷ.

ಈ ಬಾರಿಯ ಗಣತಿಯಲ್ಲಿ ಹುಲಿಗಳ ಸಂರಕ್ಷಣೆ, ಜೀವ ಪರಿಸರ ವ್ಯವಸ್ಥೆಯ ಮೇಲಿನ ನಿಗಾ ವಹಿಸಲು ಎಂ ಸ್ಟ್ರೋಪ್‌ ಎಂಬ ಮೊಬೈಲ್ ಆಪ್ ಬಳಸಿದ ದತ್ತಾಂಶಗಳನ್ನು ದಾಖಲಿಸಲಾಗಿದೆ. ಇದಕ್ಕೆ ಜೀವಿತ್ಸ್ ಕೂಡಾ ಸೇರಿ ಸ್ಫಳದ ನಿಖಿಲ ಮಾಹಿತಿ ದಾಖಲಾಗಿದೆ. ಹುಲಿಗಳ ಸಂಖ್ಯೆಯನ್ನು ಅರಿಯುವುದು ಮಾತ್ರವಲ್ಲ, ಅದರ ಜೀವನಕ್ಕೆಲ್ಲಿಯ ಬದಲಾವನ್, ಆ ಬದಲಾವಕ್ಕೆಗೆ ಕಾರಣಗಳು, ಅದರ ವ್ಯಾಪ್ತಿ, ಪ್ರಮಾಣ ಹಾಗೂ ಬದಲಾವಕ್ಕೆಯ ತೀವ್ರತೆಯನ್ನು ದಾಖಲಿಸುವ ಪ್ರಯತ್ನ ಮಾಡಲಾಗಿದೆ.

ಅರಣ್ಯ ಇಲಾಖೆಯ ಗಾರ್ಡ್‌ಗಳ ದೈನಂದಿನ ಬೀಳೋನಂತೆ, ಅದನ್ನು ಒಂದು ಮಾದರಿ ಫೆಕ್ಕಬಾಗಿ ಪರಿಗಣಿಸಿ ಹುಲಿ ಕಂಡುಬರದಿದ್ದರೆ ಆ ಪ್ರದೇಶದಲ್ಲಿ ಹುಲಿ ಇಲ್ಲ ಎಂದು ಅಭಿವಲ್ಲ. ಅಲ್ಲಿನ ಎಲ್ಲಾ ದತ್ತಾಂಶಗಳು, ಉದಾಹರಣೆಗೆ ಹುಲಿಯ ಮಲ, ಅದರ ಹೆಣ್ಣೆ ಗುರುತು, ಉಗುರು ಪರಿಚಿರುವ ಗುರುತು ಹೀಗೆ ವಿವಿಧ ದತ್ತಾಂಶಗಳನ್ನು ದಾಖಿಲು ಮಾಡಲಾಯಿತು. ಹುಲಿ ಇರುವಿಕೆಯ ಪ್ರದೇಶದಲ್ಲಿ ಗರಿಷ್ಟ ಮುಡುಕಾಟ ನಡೆದಿದೆ. ಅವಗಳಿರುವ ಜಾಗದ ಮನ್ನು ಹಾದಿ, ಕಾಲುಹಾದಿ, ನದಿ ಪಾತ್ರಗಳು, ಹೆಣ್ಣಾಡುಗಳನ್ನು ಶೋಧಿಸಲಾಯಿತು. ಅದೂ ಆ ಪ್ರದೇಶದ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ವಿವಿಧ ಸಮಯದಲ್ಲಿ ಶೋಧ ನಡೆಸಲಾಯಿತು. ಮುಂಜಾನೆ 6 ಗಂಟೆಯ ಶೋಧ 10 ಗಂಟೆಯ ತನಕ ನಡೆದರೆ, ಬರುವಾಗ ಅಲ್ಲಿನ ಗಿಡ ಮರಗಳ ಸಸ್ಯಗಳ ಮಾಹಿತಿಯನ್ನು ದಾಖಲಿಸಲಾಯಿತು.